



# ಹೆಸರನಲ್ಲಿ ಗುಬ್ಬಿ ಸಾಧನಯಲ್ಲಿ ಗರುಡ

ಗುಬ್ಬಿಯ ವೀರಣ್ಣ, ಕನ್ನಡ ರಂಗಭೂಮಿ ಹಾಗೂ ಸಿನಿಮಾ ದಿಗಂತದ ಗರುಡ. 1972ರ ಅಕ್ಟೋಬರ್ 18 ಅವರು ನಿಧನರಾದ ದಿನ. ಇದು ಅವರ ಚಿರಸ್ತರಣೆಯ ಐವತ್ತನೇ ವರ್ಷ.

■ ನಾರಾಯಣ ರಾಯಚೌರ್

**‘ಗುಬ್ಬಿ’** – ಕನಾಡಕದ ಭಾನ್ಯೈಯಲ್ಲೊಂದು ಪ್ರಪಟ್ಟಿ ಚುಕ್ಕೆ. ಅಲ್ಲಿನ ಜನ್ಮಭಸವೆಳ್ವರ ನಾಟಕ ಮಂದಳ ಮಾತ್ರ ಬೆಳ್ಳಿದಮ್ಮೆ ಸಾಧನೆ ಮಾಡಿ ರಾಷ್ಟ್ರಮಟ್ಟರಿಳ್ಳಾ ಹಸರುಗಳಿಂದ ಮೆರೆದ ಹೆಮ್ಮೆಯ ಸಾಂಸ್ಕೃತಿಕ ಪ್ರತೀಕ. ಈ ರಂಗ-ಗಂಗೆಯನ್ನು ಹರಿಸಿದ ಭಗೀರಥ ವೀರಣ್ಣ. ಗುಬ್ಬಿ ವೀರಣ್ಣ ಎಂದೇ ವಿಶ್ವವಿಶ್ವಾಸ.

‘ಒಂದು ಅನೇ, ಏರಡು ಬೀಳಿಕುದುರೆ, ಏರಡು ಜಿಂಕೆ, ಮೊಲಗಳು, ಪಾರಿವಾಳಗಳು’ ಎಂದರೆ ವ್ಯಾಗಾಲಯವೇ ಸರ್ಕಾರ್ ಸ್ನೇಹ, ನೆನಪಾಡಿತು! ಆದರೆ ಈ ಎಲ್ಲ ಪ್ರಾಣಿಗಳು ನಾಟಕದ ಕಂಪನಿಯಲ್ಲಿದ್ದವು ಎಂದರೆ ಈಗಿನ ಟೀಳಿಗೆಯವರಿಗೆ ಅಳ್ಳಿರಿಯಾದಿತು.

ನಾಟಕದಲ್ಲಿ, ಯುದ್ಧದ ದೃಶ್ಯ ತೋರಿಸಬೇಕಾದಾಗ ಪ್ರಾಣಿಗಳೇ ಬಿಂದರೆ ಸಹಜೆ ಹೆಚ್ಚಿಸುಹುದೆಂಬುದು ವೀರಣ್ಣನವರ ಕಲ್ಪನೆ. ಅಂತಹೇ ಪ್ರಾಣಿಗಳಾವನ್ನು ಕರೆಸಿಯೇಬಿಟ್ಟಿರು. ಕಲಾವಿದರಿಗಿರುವಂತೆ ಪ್ರಾಣಿಗಳಿಗೂ ರಿಹಾಸಲಾ! ರಂಗದ ಮೇಲೆ ಯುದ್ಧದ ದೃಶ್ಯ ಬಂದಾಗ ಪ್ರೇಕ್ಷಕರು ಬಾಯಿ ಮೇಲೆ ಬೆರಳಿಟ್ಟು ಬೆರಗಾದರು. ರಂಗದ ಮೇಲೆ ಅಂತಹ ಸಹಜೆ ಮೂಡಿಸಿದ ಭಾರತದ ಮೊದಲ ನಾಟಕ ಕಂಪನಿ ‘ಗುಬ್ಬಿ ಕಂಪನಿ’; ಅಂತಹ ದಿಟ್ಟ, ಧೀರ, ವೀರ ಸಾಹಸಿಗೆ ವೀರಣ್ಣ!

ಮಧ್ಯ ಯುಗದ ಪ್ರೇಕ್ಷಕರಿಗೆ ವಿಚ್ಛಾನ ಯುಗದ ಅಧ್ಯತ್ಮಗಳನ್ನು (ರ್ಯಾಗ್ಮಿಗಿಸುವ ದೇಹಗಳು, ರಂಗ ರಂಗಿನ ಶಿನರಿ, ಪರದೆಗಳ ಮೂಲಕ) ಕಣ್ಣಿಗೆ ಕಟ್ಟಿವಂತೆ ಪ್ರದರ್ಶಿಸಿ ‘ಸುರುಕ್ಕೆತ್ತೆ’, ‘ದಶಾವತಾರ’ಗಳನ್ನು ದರ್ಶಿಸಿದ ವೀರಣ್ಣ, ಒಬವಣ್ಣನವರ ಕಾಯಕಯೋಗದ ಕಟ್ಟು ಪರಿಪಾಲಕರು.

ಬಾಳ್ಳಿನ್ ಮತ್ತೆ ವೀರಣ್ಣ

ಚಾಲ್ರ್ ಚಾಳ್ಳಿನ್ ಅವರಂತಹೇ ವೀರಣ್ಣವರ ಬದುಕು-ಸಾಧನೆಗಳೂ ಹಲವ ರೀತಿಯಲ್ಲಿ ಹೊಲುವಂಥವು. ಬಡತನದ ಬಾಲ್ಯ, ರಂಗಭೂಮಿಗೆ ದತ್ತು ಹೋಗುವದು, ಬೂದಿಯಿಂದೆದ್ದ ಫೀನಿಕ್ಸ್ ಪ್ರೇಕ್ಷಿಯಂತೆ ಮೇಲಿದ್ದ ಭವ್ಯ ವಿಹಾರ ಮಾಡಿ, ಶಿಲಿರ ಮುಟ್ಟಿ, ಸಾಹಸ-ಪ್ರತಿಭೆ-ವ್ಯವಹಾರ ಕೌಶಲ್ಯ ಮೆರೆದು, ವಿನೋದ ನಿಷ್ಠೆ ಕಲಾಜಿವನ ನಡೆಸಿದ್ದು - ಇವೆಲ್ಲ, ಸಮಾನ ಸ್ಥರಗಳಲ್ಲಿ ಸಾಗುವಂಥವು.

ಆರು ವರ್ಷದ ಬಾಲನಣನಾಗಿ ಗುಬ್ಬಿ ಕಂಪನಿ ನೇರಿದ ವೀರಣ್ಣ ಕನ ಗುಡಿಸುವ ಕೆಲಸದಿಂದಾರಂಭಿಸಿ ಕಂಪನಿಯ ಮಾಲೀಕತ್ವದವರೆಗೂ ಏರಿ, ಕಂಪನಿಯ